

## “ನಾನು ಆಗಿದ್ದೇನೆ” (8:12-59)

ಈ ದಿನಗಳಲ್ಲಿ ಒಂದು ಹಡವು ಮೇಲಂದ ಮೇಲೆ ಬರುತ್ತಿರುವದನ್ನು ಇತ್ತೀಚಿಗೆ ನಮನಿಸಲು ಪ್ರಾರಂಭಿಸಿದೆನು. ಈ ಹಡಕ್ಕೆ ಅನೇಕ ಅರ್ಥಗಳವೇಯೆಂದು ನಾನು ಉಹಿಂತುಕೊಂಡೇನೆ. ಆದರೆ ಅದು ಪ್ರಾಧಿಕರಣ ಜಂಜಿಗಳನ್ನು ಅಂತ್ಯಗೊಳಿಸಲು ಉಪಯೋಗಿ ಸಲ್ಲಷ್ಟಿಗೆ ಕಾಣುತ್ತದೆ. ಮೊದಲು, ನಾನು ಇದು ಹದಿವಯನ್ನಲ್ಲಿಂದ ಮಾತ್ರವೇ ಉಪಯೋಗಿಸಲ್ಪಡುತ್ತದೆ ಎಂದು ಯೋಜಿಸುತ್ತಿದ್ದೇನು, ಆದರೆ ಅದು ಎಲ್ಲಾ ಸಂತತಿಗಳ ಜಿನರ ತುಳಿಗಳ ಮೇಲೆ ಇದೆಯೆಂದು ತೇಜಿದೆನು. “ಹೆಚ್ಚು ಮಾತಾಡಿದರೂ ಅವರಿಂದ ನಾಕಷ್ಟು ಶ್ರಯಾಂಜನವಾಗುವದಿಲ್ಲ” ಎಂಬುದು ಈಗ ಹೇಳುವದರಲ್ಲಿ ಬೇಕೆಂದುತ್ತಾದೆ. “ಯಾವುದನ್ನಾದರೂ” ಎಂಬುದು ಆ ಹಡ.

ತಂದೆಯ ಮಗುವಿರೆ “ಇದನ್ನು ನೀನು ಮಾಡತಕ್ಕದ್ದು!” ಎಂದು ಹೇಳುತ್ತಾನೆ, ಮತ್ತು ಮಗುವು “ಯಾವುದನ್ನಾದರೂ” ಎಂದು ಉತ್ತರ ಕೊಡುತ್ತದೆ. ಹದಿವಯಸ್ಸಿನ ಬಾಲಕಿಯು ಒಂದು ಸಂದರ್ಭದಲ್ಲಿ “ಸಲಯಾದ್ದನ್ನು ಮಾಡಬೇಕು” ಎಂದು ತನ್ನ ಸ್ತೋತ್ರಿಕಿತನನ್ನು ತ್ವರಿತ್ತಾಗಿ ಹಿನ್ನತ್ತಾಳೆ, ಉತ್ತರವು “ಮಿನನ್ನಾದರೂ” ಎಂದಿರುತ್ತದೆ. ಇಬ್ಬರು ಯುವಕರು ಒಬ್ಬಿಗೆ ನಾಕಾಗುವಷ್ಟು ಆಗುವವರೆಗೆ ರಾಜಕೀಯವನ್ನು ಕುಲಿತ ಜರ್ಜಿಸುತ್ತಾರೆ, ಆದಲಂದ ಅವನು ತನ್ನ ಭೂಜವನ್ನು ಹಾಲಿಸಿ, “ಮಿನಾದರಾಗಳು” ಎಂದು ಹೇಳುತ್ತಾನೆ.

ಹೆಚ್ಚು ಮಹಕ್ಕೆದ ಮಟ್ಟದಲ್ಲಿ, “ಮಿನಾದರಾಗಳು” ಎಂಬುದು ಸರ್ಕಾರ ಜನಲಗೆ ಏನನ್ನು ಮಾಡುವುದಿಲ್ಲ ಎಂದರ್ಥ ಕೊಡುತ್ತದೆ. ನೀವು ಸರ್ಕಾರ ಬಗ್ಗೆ ನಿಮ್ಮ ದೃಷ್ಟಿ ಕೋನಕ್ಕೆ ನೀವು ಜವಾಬ್ದಾರಾಗಿದ್ದಿಲ್ಲ ಎಂದು ಹೇಳಬಹುದು, ನಾನು ಸರ್ಕಾರ ನನ್ನ ದೃಷ್ಟಿಕೋನಕ್ಕೆ ಜವಾಬ್ದಾರಾಗಿದ್ದೇನೆ, ಮತ್ತು ನಾಬಿಭೂರೂ ಸಲಯಾಗಿದ್ದೇವೆ ಎಂದು ಭಾವಿಸುತ್ತೇವೆ ಎಂಬುದನ್ನು ತಿಳಿಸುತ್ತದೆ. 1990ರಲ್ಲಿ ಯೆನ್ಸೆಪೀಡ್ ಸ್ನೇಲ್ಬ್ರೋಡಲ್ಲಿ “ಮಿನಾದರಾಗಳು” ಎಂಬುದು ನಾಂತರ್ತೀಕ ಬ್ರಂಂಗಿಂತ ಹೆಚ್ಚಾದದ್ದಾಗಿರಿಷ್ಟಾಗಿಲ್ಲ; ಒಂದು ದೇಶವು ಯೋಜಿಸುತ್ತಿದ್ದ ಮಾರ್ಗದ ನಾಜಿಯ ಒಂದು ಹಡವಾಗಿತ್ತು. ಈ ಅನತ್ಯಿಯಿಳಿ ಹಡವ ಬಗ್ಗೆ ನನ್ನ ನಾಬಿಭೂತೆಯ ಬಗ್ಗೆ ನೀವು ಏನನ್ನು ಯೋಜಿಸುವಿಲ್ಲ? “ಮಿನನ್ನಾದರೂ” ಎಂದು ನೀವು ಹೇಳುವದನ್ನು ನಾನೆಂದಾದರೂ ತೇಜಿಯ ಚೇಸೋಳ?

ನಿಮ್ಮ ಮೂಲ ಹಾರ, 8:12-59ರಲ್ಲಿ, ಯೇಸುವು “ಮಿನಾದರಾಗಳು” ಎಂಬುದನ್ನು ಯೇಸುವು ಶ್ರತಿಯೋಧಿಸಿದೆನು. ಅತನ ಸಂದರ್ಭವು ಧ್ಯಯಾದ್ಯಾಗಿತ್ತು, ಮತ್ತು ಅತನ ಹೇಜ ಕೆಗಳನ್ನು ಕಡೆಗಳಿನಲಾರದು. ಅಂತ್ಯದಲ್ಲಿ, ಅನಂದದೊಂದಿಗೆ “ಹೌದು!” ಎಂದು ಅತನಿಗೆ ನೀವು ಉತ್ತರಕೊಡ ಬಹುದು ಇಲ್ಲವೇ “ಇಲ್ಲ!” ಎಂದು ವಿರೋಧವನ್ನು ವ್ಯಕ್ತಪಡಿಸಬಹುದು ಆದರೆ ಅತನು “ಮಿನಾದರೂ ಆಗಿರಬಹುದು” ಎಂದು ಉತ್ತರ ಕೊಡಲು ಜಡುವದಿಲ್ಲ.

### “ನಾನು ಆಗಿದ್ದೇನೆ” ವಾಕ್ಯಭಾಗ

8:12ರಲ್ಲಿ ಯೇಸುವು “ನಾನೆ ಲೋಕಕ್ಕೆ ಬೇಕಿಕು ಆಗಿದ್ದೇನೆ” ಎಂದು ಹೇಜಿಸಿ, “ಲೋಕಕ್ಕೆ ಬೇಕಿಕು” ಎಂಬುದರ ಮೇಲೆ ಆಧುನಿಕ ವಾಜಕರು ಅತನ ಹೇಜಕೆಯ ಭಾಗದ

ಮೇಲೆ ಕೇಂದೀಕರಿಸುವ ಧೋರಣೆಯಿಂತ್ರಾಗಿದ್ದರೂ ಯೀಂನು ಹೇಳುತ್ತಿದ್ದುದರಲ್ಲ ಅತೀ ಮಹತ್ವದ ವಿಷಯವು “ನಾನು ಆಗಿದ್ದೇನೆ” ಎಂಬ ಎರಡು ಹಡಗಳಲ್ಲ ಕಂಡು ಬಿಂತುವೆ: ಆ ಜಿಕ್ಕು ಚಾರ್ಚ್ ಭಾಗದಕ್ಕೆ ಹೇಳಿ ಒಡಂಬಿಕೆಯ ಉತ್ತಮ ಹಿನ್ನಲೆಯಿದೆ: ಯೀಂನುವಿನ ಪ್ರಥಮ ಶರ್ತಮಾನದ ಯೀಹಾದಿಲ್ಲ ಶೈಲಿತ್ವಗಳಿಗೆ, ಬಹುಶಃ ಅತನು ಏಂದಾದರೂ ಹೇಳಿದ ಅತೀ ಹೆಚ್ಚು ಜಣಾತ್ಮಕ ಚಾದ ಹೇಳಿಕೆಯಾಗಿದೆ. ಅದು ಅವರಿಗೆ “ನಾನು ದೇವರು ಆಗಿದ್ದೇನೆ” ಎಂದು ಅತನು ಹೇಳುವ ಲಾತಿಯಲ್ಲ ಕೇಳಿಸಿತು. ಯೋಹಾನನ ಸುವಾರ್ತೆಯ ಹಿನ್ನಲೆಯಲ್ಲ, ಅದನ್ನೇ ನಿಸ್ತಿತವಾಗಿ ಹೇಳುತ್ತಿಂದ್ದಾನೆ!

“ನಾನು ಆಗಿದ್ದೇನೆ” ಎಂಬುದು ಹೇಳಿ ಒಡಂಬಿಕೆಯಲ್ಲ ದೇವರು ತನ್ನ ಬಗ್ಗೆ ಹೇಳಿದ ಬಿಧಾನವಾಗಿದೆ. ಉಲಯುವ ಸೌಂದರ್ಯ ದೇವರು ಮೊಳೆಯನ್ನು ಸಂದರ್ಶಿಸಿದಾಗ, “ನಾನು ಇರುವಾತನೇ ಆಗಿದ್ದೇನೆ” (ಬಿಂಬಿತಾತ್ಮಕಾಂಡ 3:14) ಎಂದು ಮೊಳೆಯ ಪ್ರಶ್ನೆಗೆ ಅತನು ಉತ್ತರ ಕೊಟ್ಟನು. ಅನಂತರ ಮೊಳೆಯ ಸಂಗೀತದಲ್ಲ ದೇವರು ಹೀಗೆ ಹೇಳಿದನು,

ನಾನೇ, ನಾನೇಂಬ್ಬಿನೇ ದೇವರಾಗಿರಲಾಗಿ  
ನನ್ನ ಬಿನಾ ಯಾವ ದೇವರೂ ಇಲ್ಲವೆಂದು ತೇಗಲಾದರೂ ತಿಂಡಿತ್ತೊಳ್ಳಲಿ.  
ಬದುಕಿನುವವನೂ ಕೊಲ್ಲುವವನೂ ನಾನೇ (ಧರ್ಮಾರಥದೀಪಕಾಂಡ 32:39).

ಶರ್ತಮಾನಗಳ ನಂತರ, ಪ್ರಾಣಿ ಯೀಶಾಯನು ಹಿಂತೆ ಬರೆದನು.

ನಿಂತು ನನ್ನ ನಾತ್ತಿ, ನಾನು ಆಲಸಿಕೊಂಡಿರುವ ಸೇವಕನು; ನಿಂತು ನನ್ನನ್ನು ತಿಂಡಿ  
ನಂಜ ನನ್ನನ್ನೇ ಪರಮಾತ್ಮನು ಎಂದು ಗ್ರಹಿಸುವ ಹಾಗೆ [ಅದನ್ನು ನಡಿಸಿದನು]  
ನನಗಿಂತ ಮುಂಜೆ ಯಾವ ದೇವರೂ ಇರಲಿಲ್ಲ (ಯೀಶಾಯ 43:10).

ಇದರ ಹಲಿಕಾಮಾರಿ, “ನಾನು ಆಗಿದ್ದೇನೆ” ಎಂಬುದು ಹಲಿತ್ತು ಭಾಷಿಯಾಗಿತ್ತು ಮತ್ತು ಅದನ್ನು ದೇವರನ್ನು ಜಟ್ಟು ಬೇರೆಯವರಿಗೆ ಅನ್ವಯಿಸಲು ಉಪಯೋಗಿಸುವುದು ದೇವರೂಜಣಿಯಾಗಿದೆ!

### ಯೀಂನು ಹೇಳುತ್ತಿನೆ “ನಾನು ಆಗಿದ್ದೇನೆ”

ಯೋಹಾನ ಇರಿಲ್ಲ ಕಢಿಯ ಮುಂದುವಿಲಂಡಂತೆ, ಯೀಂನುವು ಎರಡು ಹಡಗಳನ್ನು “ನಾನು ಆಗಿದ್ದೇನೆ” (ಆರ್ಥ: *ego eimi*) ತನ್ನನ್ನು ಸಂಬಂಧಿಸಿಕೊಳ್ಳಲು ಉಪಯೋಗಿಸಲು ಘೂರಂಭಿಸಿದನು:

ನಾನೇ ಲೋಕಕ್ಕೆ ಬೇಳೆತು (8:12).

ನನ್ನನ್ನು ಕುಲಕು ನಾನು ನಾತ್ತಿ ಹೇಳುವವನಾಗಿದ್ದೇನೆ (8:18).

ನಾನು ಮೇಂಪಿಸಿ (8:23).

ನಾನು ಈ ಲೋಕದವನಲ್ಲ (8:23).

ಅತನು ಈ ಭಾಷಿಯನ್ನು ಉಪಯೋಗಿಸಿದ ಪ್ರತಿಯೊಂದು ನಲ, ಆತನನ್ನು ಆಪಹುತ್ತಿದ್ದ ಜನರು ಹಿಂಜಲಿದಿರಬಹುದು. ತಾನು ದೃಷ್ಟಿಕನು ಎಂದು ಹೇಳಿದೇ, ಯೀಂನುವು ದೃಷ್ಟಿದ

ಭಾಷೆಯನ್ನು ಉಪಯೋಗಿಸುತ್ತಿದ್ದನು. ಯೇಸುವು ಎಂದೂ ವಿನನ್ನು ಹೆಚ್ಚಿಗೆ ಹೇಳಿದ್ದರೆ, ಅಂಥ ಭಾಷೆಯನ್ನು ಉಪಯೋಗಿಸುವದರಲ್ಲ ಅತನ ಅರ್ಥವೇನಿತ್ತು ಎಂದು ಆಜ್ಞ್ಯಯಂತಡಿಪ್ಪದಕ್ಕೆ ನಾವು ಜಡಲ್ಪಡುತ್ತಿದ್ದೇವೆ. ಅದರೂ, ನಾವು ಆಜ್ಞ್ಯಯಂತಡಬೇಕಾಗಿಲ್ಲ, ಯಾರು ಕಂಡರೆ ಯೇಸುವು ತನ್ನ ಹೇಳಿಕೆಗಳನ್ನು ಸ್ವಷ್ಟಪಡಿಸಿದನು.

ಈನೆಯ ಅರ್ಥಾಯಂತರಲ್ಲ ಯೀಹಾದಿ ನಾಯಕರೊಂದಿಗೆ ಯೇಸುವಿನ ಸಂಚಾದದಲ್ಲ ಅತನು “ನಾನು ಅಗಿದ್ದೇನೆ” ಎಂಬ ಕೆರೆಜನುವ ಎರಡು ಪದಗಳನ್ನು ಮೂರು ನೀಲ ಉಪಯೋಗಿಸಿದನು. ನಾವು ಈಗ ಶಿಖಿಯಂತಹ, ಆಗ ಜನರು, ಯೇಸುವು ತನ್ನನ್ನು ದೇವರ ಕುಮಾರನು ಎಂದು ಹೊಣೆಣಿಸುತ್ತಿದ್ದಾನೆ ಎಂದು ತಿಖಿದುಕೊಂಡರು: “ಅದದಲಿಂದ ನೀವು ಸಿಮ್ಮೆ ಹಾಪಗಳಲ್ಲಿಯೇ ನಾಯಿಬಿರೆಂದು ಸಿಮಗೆ ಹೇಳಿದನು; ನನ್ನನ್ನು ಅತನೆಂದು ನೀವು ನಂಬಿದೆ ಹೊಳಿದರೆ ಸಿಮ್ಮೆ ಹಾಪಗಳಲ್ಲಿಯೇ ನಾಯಿಬಿರೆಂದು ಎಂದು ಹೇಳಿದನು” (ಕ:24).

ಗಳಿಂಬಿಲ್ಲ ಉಂಬಾಂತಕ ಮತ್ತು ಯೀಹಾದ್ಯಾರ್ಥ ಪ್ರನಃ ಯೇಸುವಿಗೆ, “ನಿಮು ಯಾರು?” (ಕ:25) ಎಂದು ಕೇಳಿದರು. “ನೀವು ಮನುಷ್ಯ ಕುಮಾರನನ್ನು ಎತ್ತಿರದಲ್ಲಾಗ ಇವನೇ ಅತನೆಂದೂ ತನ್ನಷ್ಟಕ್ಕೆ ತಾನೇ ವಿನ್ಯಾ ಮಾಡಿ ತಂದೆಯು ತನ್ನಿಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದನೆಂದೂ ನನ್ನ ವಿಷಯವಾಗಿ ನಿಮಗೆ ತಿಖಿಯಂತಹ” (ಕ:28) ಎಂದು ಅತನು ಉತ್ತರ ಕೊಟ್ಟಾನು.

ಈ ನಂಭಾಷಣೆಯ ದಾಳಲೆಯನ್ನು ಯೋಳಿಕಾನನು ಮುಂದುವರಲಿಸಿದಂತೆ, ಯೇಸುವು “ತನ್ನನ್ನು ನಂಜಿದ್ದ ಯೀಹಾದ್ಯಾರ್ಥಿಗೆ” (ಕ:31) ಮಾತಾಡುತ್ತಿದ್ದನೆಂದು ನೂಡಿಸಿದನು. ಅವರು ಅಭಿಹಾಮನ ಮಕ್ಕಳಿಂದು ಒತ್ತಿ ಹೇಳಿದರು. ಅವರು ಎಂದೂ ಗುಲಾಮರಾಗಿರದೇ ಇದ್ದಿಲಿಂದ ಅವಲಗೆ ಯೇಸುವು ನ್ನಾಡಂತವನ್ನು ಕೊಡುವ ಅಗಕ್ಕೆತೆ ಅವಲಿಗಿರಲ್ಲ. ಅವರು ತನ್ನನ್ನು ಕೊಲ್ಲಲು ಶ್ರಯಿಸುತ್ತಿರುವರೆಂದು ಯೇಸುವು ದೂರಿದಾಗ, ಯೇಸುವಿಗೆ ದೆವ್ಹಿಡಿದಿದೆ ಎಂದು ಹೇಳಿದರು (ಕ:48). ಅವರು ಇನ್ನು ಹೆಚ್ಚಾಗಿ ಬಿರೋಧಿಗಳಾದಾಗ, ಅವರು ತಾವು ಅಭಿಹಾಮನ ಮಕ್ಕಳಾಗಿದ್ದೆಂಬೆಂದು ಪ್ರನಃ ಹೇಳಿದರು. ಯೇಸುವಿನ ದಿನವನ್ನು ನೋಡಿದಾಗ ಅಭಿಹಾಮನ ಹಣತಂಪ್ಯನು ಎಂದು ಯೇಸುವು ಉತ್ತರ ಕೊಟ್ಟಾನು. ಇದು ಹೇಗಾದಿತು ಎಂದು ಅವರು ಆಜ್ಞ್ಯಯಂತರ, ಯಾಕಂದರೆ ಅಭಿಹಾಮನು ನತ್ತುಹೊರಿ ಶತಮಾನಗಳೇ ಆಗಿದ್ದವು. “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಭಿಹಾಮನು ಹುಟ್ಟುವದಕ್ಕಿಂತ ಮುಂಜಿಸಿಂದಲೂ ನಾನು ಇದ್ದೇನೆ” (ಕ:58) ಎಂದು ಯೇಸು ಉತ್ತರ ಕೊಟ್ಟಾನು.

ಇದು ಅವರು ನಹಿಸಿಕೊಳ್ಳುವದಕ್ಕಿಂತ ಹೆಚ್ಚಾಗಿತ್ತು! ಅವರು ಕಲ್ಲುಗಳನ್ನು ತೆಗೆದು ತೊಂಡರು, ಯಾಜಕರಾಂದ 24:16ನ್ನು ಕೈ ಕೊಳ್ಳುವಂತೆ ಅತಸಿಗೆ ಕಲ್ಲಿಸುತ್ತಿರುವ ಯೋಜನಿಸಿದರು. ಹಿಗಿದ್ದಾಗ, ಯೇಸುವು ಅಲ್ಲಿಂದ ಜಾಲಿಕೊಂಡು, ದೇವಾಲಯವನ್ನು ಇಟ್ಟ ಹೊಳಿದನು. ಅತನು ಈಗಲೇ ಹೇಳಿದರು ಮಹತ್ವವನ್ನು ಪ್ರತಿಯೋಜಿಸುತ್ತಿರು ಗುರುತಿಸಿದರು; ದೇವರೊಂದಿಗೆ ಒಂದಾಗಿದ್ದೇಂಬೆ, ದೇವರ ಕುಮಾರನಾಗಿದ್ದೇನೆ, ದೈವಿಕನಾಗಿದ್ದೇನೆ ಎಂದು ಧೈಯರ ಹೇಳಿಕೆ ಕೊಟ್ಟಿದ್ದಾನೆ ಎಂದು ಅವರು ಅಲಿತು ತೊಂಡರು!

## ಇಂದು ಯೇಸುವಿನ ಹತ್ತು ನಾಧನೆಗಳು

ಯೇಸುವಿನ ಬಗ್ಗೆ ಇಂದು ನಾವು ವಿನನ್ನು ಯೋಜಿಸಿನಬೇಕು? ಯೇಸುವು ಜಾವಿಸಿದನು ಅತನು ಒಳ್ಳೆ ಮನುಷ್ಯನಾಗಿದ್ದನು ಎಂದು ಸ್ವೀಕರಿಸಲು ಹೆಚ್ಚಾದ ಜನರು ಸಿದ್ಧಿಲಿದ್ದಾರೆ, ಆದರೆ ಕೆಲವರು ಅತನು ದೇವರ ಕುಮಾರನಾಗಿದ್ದಾನೆಂಬುದನ್ನು ಸ್ವೀಕರಿಸಲಿದ್ದಾರೆ ಸಿದ್ಧರಾಗಿರುವದಿಲ್ಲ. ಯೇಸುವು ಅಂಥ ಧೈತಿಕೋಣವನ್ನು ಹುಟ್ಟಿತನದ್ದಾಗಿ ಮಾಡಿದ್ದಾನೆ. ಅತನು ಒಬ್ಬ ಒಳ್ಳೆ ಮನುಷ್ಯನಾಗಿದ್ದೇನೆಂದು ಹೇಳಿಕೊಳ್ಳಲ್ಲ; “ನಾನು ಅಗಿದ್ದೇನೆ” ಎಂದು ಅತನು ಹೇಳಿಕೊಂಡನು. ಅತನು ತನ್ನನ್ನು ಒಬ್ಬ ಘರ ತಪ್ಪಿಜ್ಞಾಸಿಯಂತೆ ತೋರಿಸಲಿದ್ದಾಗಿಲ್ಲ; ತಂದೆಗೆ ತಾನು

ఏకైక మాగడంతే తన్నష్ట తొలిసికొట్టసు. తనగే దేవచరల్ల బిలేషచాద అంత రోద్యుట్టి ఇదెయింద బోధిసఅల్ల; ఆతను తాను దేవరోందిగే ఒందగిద్దేనేందు కేళ దను. ఆతన ధైయిద హేతుకెగట ఆతన నిజచాద గురుతన్న నంబలు ఇల్లపే తిరస్కరిస్తున్న అయ్యి మాపువంతే నమ్మిన్న ఒత్తాయినుతుచే. యేణుచిన బిషయకై బయచాగ, “ఎనాదరాగగ” ఎంబుదు ఒందు అయ్యియ బిషయచాగిరువదిల్ల. ఈ బిషయదల్ల, కోశబ్దితరాద యిహాది నాయకరు తమ్మ కృగళ్లు కల్లుగళ్లాందిగే అవిశ్వాసిగట ఇందు యేణుపు “బబ్బ ఒళ్లేయ చునుష్టను” ఆగిద్దనెంబుదర బగ్గె మాతాడువదక్కింత హెజ్జాగి యేణుపు ఏను హేళుత్తునే ఎంబుదర బగ్గె తిజచు కోండిద్దర.

ಇದನ್ನು ಕುಲತು, ಜೊಡ್ ಮರ್ಕೆಡೊವೆಲ್ ಹೀಗೆ ಬರೆದರು,

ಯೇನುಬಿಗೆ, ಅತನು ಯಾರಾಗಿದ್ದನೆಂದು ನಂಜಿದ ಹುರುಡ ಮತ್ತು ಸ್ತೀಯರು ಮೂಲವಾಗಿ ಮಹತ್ವಪೂರ್ಣವರಾಗಿದ್ದರು. ಯೇನು ಹೇಳಿದ್ದಕ್ಕೆ ಹೇಳುವುದು ಮತ್ತು ತನ್ನ ಬಗ್ಗೆ ಅತನು ಫೋಟಿಸಿದ್ದನ್ನು ಫೋಟಿಸುವುದು, ಅತನು ಕೇವಲ ಒಬ್ಬ ಒಕ್ಕೆ ಮನವ್ಯಾಸ ಇಲ್ಲವೇ ತ್ರಾದಿಯ ಆಗಿದ್ದನೆಂದು ತಿಳಿಸುವಾಗಿರುತ್ತದೆ. ಹಯಾರ್ಯವು ಒಬ್ಬ ವ್ಯಕ್ತಿಗೆ ತೆರೆದಿರಲ್ಪಡಲಾರದು, ಮತ್ತು ಯೇನುವು ಎಂದೂ ಹಾಗಿರಲು ಉದ್ದೇಶಿಸಿರಿಂತ್ತಿರುತ್ತಾನೆ.<sup>1</sup>

ఆతన బగ్గె జనము బహచవాణి కేళుచ సిజచాగి మజ్జుతనద నంగితయిన్న యారాదరూ కేళువదన్ను తడెయలు నాను ఇల్ల త్రువ్విశ్శున్నతిడ్డెనే: “యీఎను వన్ను ఒబ్బె దొడ్డె స్వేతిక బోధచక్షనందు స్వికరించలు నాను స్థిర్శనాగిడ్డెనే, ఆదరే ఆతను దేవచారిష్టెనిందు కేళుచన్ను నాను స్వికరించలనివదిల్ల” అదన్ను నాపు కేళచక్కడ్లల్ల. ఒబ్బె మనుష్యును కేచల ఒబ్బె మనుష్యునాగిద్దచను మత్తు యీఎనుపు కేళద నంగితగించన్ను కేళదచను ఒబ్బె దొడ్డె స్వేతిక బోధచక్షనాగిరలారను. అవను ఒబ్బె మజ్జుశనాగిరుచను - తాను మరిద చోట్టియాగిష్టెనిందు కేళుచ మనుష్యునోందిగిన మట్టడల్ల - ఇల్లపే అవను నరకచ హితాశనాగిరుచను. సిఎను సిస్టే ఆయ్యోయిన్న మాడికోళ్లతక్కడ్డు. ఈ మనుష్యును దేవచ కుచారనాగిరుచను. ఆగిరుచను ఇల్లపే మజ్జు మనుష్యును ఇల్లపే అదశ్శించ వేప్పు కెట్టమనాగిరుచను. ఆతనస్తు మంచిసాందు దేప్పదంతే బంధినబుదు, ఆతన కండగే లుగుళ బముదు, మత్తు ఆతనస్తు కౌల్బబుదు; ఇల్లపే సిఎను ఆతన హాదగిం ముందే జద్దు ఆతనస్తు ఒడెయను మత్తు దేవచు ఎందు కరెయబుదు. ఆదరే ఆతను ఒబ్బె మకా మానవ బోధచక్షనాగిరుచంచే యాపుడే బెంబలపువ వ్యధితెయిందిగే నాపు బరబారదు. ఆతను ఆదన్ను నమచే తెరేదిశ్శురువదిల్ల, ఆతను ఆదన్ను అందెలిసిరాల్ల.<sup>2</sup>

బహుళః హోమపర హేతులువరు యీనుపు తనగాగి మాడికొండ ధైయద  
హేతుకెగజ అస్ప్యాలునుచికెగజ అత్యుత్తమవాగి నారాంశోఖనల్చుట్టు: “ఆతను తాను  
హేతుకెండపనాగిరిద్దరే, ఆతను ఒబ్బ మోహనగారను, దేవచూషణను, ఒబ్బ  
కపణియు, కుఱు వ్రాయికను మతు, ఒబ్బ నుట్టుగారను ఆగిదను.”<sup>3</sup>

## ముత్తాయ

ఇందు నమగే ఇదెల్లదర అథవ ఏనాగుత్తదే? మొదలు, క్షేత్ర నంజకేయిల్ల బేశిదవలగాగి, నమ్మి స్పంత ఆక్రిక బేళచటిగెయ “యీఎనుపు ఒబ్బె ఒళ్ళెయి మనష్యును” ఎంబ హంతపన్ను దాటి జలనుపదక్కే అదు నమ్మిన్ను ఒత్తాయి మాడుత్తదే. నన్నె మక్కటి బేశిదంతే, జిక్క తూయదల్లయే మక్కట కటేగి మత్తు నోఱయినల్లడుప జనర కటేగి యీఎనుచిన దయి మత్తు నొమ్ముతేయి బగ్గె ప్రభావితరాగ బేశిందు బయసు త్తేఁన. యీఎనుచిన అంధ జిక్కవిచుపుదు ఒళ్ళెయిదాగిద. హిగిద్దరూ నన్నె మక్కటి యీఎనుచిన ఆ జిక్కవిన్ను దాట ఎండూ బేశియిదిద్దరే, యీఎనుపు దయియుళ్ళవను మాక్రవల్లదేఁ ధైయిపుళ్ళవనూ కేఁజువాతనూ ఆగిద్దనేంబుదన్ను తిండు కేళళ్లదిద్దరే, ఆగ అపర నంజకేయి త్రిబుద్ధచాగుపల్ల నోఁకు హోగుత్తదే. “నాను ఆగిద్దేఁనే” ఆగిరువేందు యీఎను హేఁజుండను. పురాతన హేఁజుకెయు నట్టవాగిది: “యీఎనుపు ఎల్లర ఒడెయినాగిద్దానే, ఇల్లచే ఆతను ఒడెయినాగిరుపుదే ఇల్ల!”

యోఁకాన లిర్లు యీఎనుచినిందిన నందశానపు సిద్ధిసుచ, అదాసిఁన క్షేత్రులిగే ములద చేఁలే హోడెతదంతిదే. ఆతను తాను యారాగిరుత్తేనేందు హేఁజు వాతనాగిరువనేఁా? ఆతను కాగిరదిద్దరే, ఆగ నాపు యాకే ఇన్ను “సభియ ఆట ఆడుత్తిరుచేపు”? ఆతను కాగిద్దరే, కండనాద యీఎనుచినష్టు జింబితదల్ల బేరాపుదా ఇల్లదంఁ నాపు యాకే జింబినుత్తిరువదిల్ల మత్తు కాయఁచూడుత్తిరువదిల్ల?

ఆరాధనిగళల్ల ఇన్ను భాగపచినుత్త, ఆదరే నోఁచువారదింద శసివారదచ రేగ క్షేత్రునంతే జింబినుత్తిరదేఁ ఇయివ తురుణసిగూ చుంబిగూ యీఎనుచినిందిన, ఈ నందశానపు ఒందు తీఁమానన మాడలు కరేయిత్తదే. నమ్మిల్ల త్రియోబ్బునూ చిల్చునద హత్కదల్ల ఇల్లచే అహనంజకేయ హత్కదల్ల సింతు కేళళ్ల తక్కుద్దు.

యీఎనుచిన బగ్గె సిఁను ఏన్ను యోఁజనిబి? ఆతను ఒబ్బె దేవ దూషకెనేఁా? ఆతను ఒబ్బె సుఖ్యగారనేఁా? ఆతను ఒబ్బె హుజ్జనేఁా? ఆతను ఒడెయినేఁా? సిఁను తీఁమానసినతక్కుద్దు! “చినాదరాగఁల” ఎంబుదు ఒందు ఆయ్యియాగిరువదిల్ల!

---

### ఇష్టిష్టిగఁలు

<sup>1</sup>Josh McDowell, *More Than a Carpenter* (Wheaton, Ill.: Living Books, 1977), 25.

<sup>2</sup>C. S. Lewis, *Mere Christianity* (New York: Macmillan Co., 1943), 55-56. <sup>3</sup>Homer Hailey, *That You May Believe* (Grand Rapids, Mich.: Baker Book House, 1973), 25.